

# ಯೋರಾನನು ಬರೆದ ಮೊದಲನೆ ಪತ್ರ

**1** ಈ ಲೋಕವು ಆರಂಭವಾಗುವುದಕ್ಕಿಂತ ಮುಂಚಿನಿಂದಲೂ ಇದ್ದ ಜೀವವಾಕ್ಯದ ಕುರಿತಾಗಿ ನಾವು ನಿಮಗೆ ಬರೆಯುತ್ತಿದ್ದೇವೆ:

ಅದನ್ನು ಕಿವಿಯಾರೆ ಕೇಳಿದೆವು, ಕಣ್ಣಾರೆ ನೋಡಿ ದೀಪು, ಮನೆಸಿಟ್ಟು ಗಮನಿಸಿದೆವು, ಕೈಗಳಿಂದ ಮುಟ್ಟಿ ನೋಡಿದೆವು.

**2** ಈ ಜೀವವು ನಮಗೆ ಪ್ರತ್ಯಕ್ಷಾವಾಯಿತು. ನಾವು ಅದನ್ನು ನೋಡಿದ್ದರಿಂದ ಅದರ ಬಗ್ಗೆ ನಾಕ್ಕಿ ಹೇಳುತ್ತೇವೆ. ಅದು ನಿತ್ಯವಾದ ಜೀವ. ಈ ಜೀವವು ತಂದೆಯಾದ ದೇವರ ಸಂಗಡಿವಿಶ್ವ, ದೇವರು ಈ ಜೀವವನ್ನು ನಮಗೆ ತೋರಿಸಿದನು. **3** ನಾವು ನೋಡಿ ದವುಗಳನ್ನು ಕೇಳಿದುಪ್ರಗಳನ್ನು ನಾವೀಗ ನಿಮಗೆ ಹೇಳುತ್ತೇವೆ. ಏಕೆಂದರೆ ನೀವು ನಮ್ಮ ಅನ್ನೋನ್ನತೆಯಲ್ಲಿ ವಾಲುಗಾರರಾಗ ಬೇಕೆಂಬುದು ನಮ್ಮ ಅವೇಕ್ಕೆ. ನಮ್ಮ ಈ ಅನ್ನೋನ್ನತೆಯು ತಂದೆಯಾದ ದೇವರ ಮತ್ತು ಅತನ ಮಗನಾದ ಯೀಸು ಕ್ರಿಸ್ತನ ಸಂಗಡಿವಿರಂಥದ್ದು. **4**ನಮ್ಮ \* ಸಂತೋಷವು ಪರಿಪೂರ್ಣ ವಾಗಲಿಂದು ನಾವು ನಿಮಗೆ ಈ ಸಂಗತಿಗಳನ್ನು ಬರೆಯುತ್ತಿದ್ದೇವೆ.

## ದೇವರು ನಮ್ಮ ವಾಗಿಗಳನ್ನು ಕ್ಷಮಿಸುತ್ತಾನೆ

**5** ನಾವು ದೇವರಿಂದ ಕೇಳಿ ನಿಮಗೆ ಕಿಂಬಿಸುವ ವಾರ್ತೆ ಏನಂದರೆ, ದೇವರು ಬೆಳಕಾಗಿದ್ದಾನೆ; ಅತನಲ್ಲಿ ಅಂಥಕಾರಿವಿಲ್ಲ. **6**ಆದ್ದರಿಂದ ದೇವರ ಜೊತೆಯಲ್ಲಿ ಅನ್ನೋನ್ನತೆಯಿಂದ ಇಡೀವೇ ಎಂದು ನಾವು ಹೇಳಿಕೊಂಡು, ಅಂಥಕಾರದಲ್ಲಿ ಜೀವಿಸುತ್ತಿದ್ದರೆ ಸುಳ್ಳಿ ಹೇಳಿದಂತಾಯಿತು. ಏಕೆಂದರೆ ನಾವು ಸತ್ಯವನ್ನು ಅನುಸರಿಸುತ್ತಿಲ್ಲ. **7**ದೇವರು ಬೆಳಕಿನಲ್ಲಿದ್ದಾನೆ. ಆದ್ದರಿಂದ ನಾವು ಒಳಿಸಿ ನಲ್ಲಿ ಜೀವಿಸಬೇಕಾಗಿದೆ. ನಾವು ಬೆಳಿಕಿನಲ್ಲಿ ಜೀವಿಸುವವ ರಾಗಿದ್ದರೆ ಪರಸ್ಪರ ಅನ್ನೋನ್ನತೆಯಲ್ಲಿದ್ದೇವೆ ಮತ್ತು ದೇವರ ಮಗನಾದ ಯೀಸುವಿನ ರಕ್ತವು ನಮ್ಮ ವಾಗಳನ್ನೆಲ್ಲಾ ನಿವಾರಣ ಮಾಡುತ್ತದೆ.

**8**ನಮ್ಮಲ್ಲಿ ವಾಪವಿಲ್ಲವೆಂದು ಹೇಳಿಕೊಂಡರೆ, ನಮ್ಮನ್ನು ನಾವೇ ಮೋಸವಹಿಸಿಕೊಳ್ಳುವವರಾಗಿದ್ದೇವೆ ಮತ್ತು ನಮ್ಮಲ್ಲಿ ಸತ್ಯವೇ ಇಲ್ಲ. **9**ಆದರೆ ನಮ್ಮ ವಾಗಿಗಳನ್ನು ಅರಿಕ ಮಾಡಿಕೊಂಡರೆ, ಅತನು ನಂಬಿಗಾಗಿ ನಿ ನಿತ್ಯವಂತನು ಆಗಿರುವದ

ರಿಂದ ನಮ್ಮ ವಾಗಿಗಳನ್ನು ಕ್ಷಮಿಸಿ ನಮ್ಮನ್ನು ಶುದ್ಧಿಕರಿಸುತ್ತಾನೆ. **10**ನಾವು ವಾಪಮಾಡಿಲ್ಲವೆಂದು ಹೇಳಿಕೊಂಡರೆ, ದೇವರನ್ನೇ ಸುಳ್ಳಾಗಾರನನ್ನಾಗಿ ಮಾಡುವವರಾಗಿದ್ದೇವೆ ಮತ್ತು ದೇವರ ವಾಕ್ಯವನ್ನು ಒಪ್ಪಿಕೊಳ್ಳಬವರಾಗಿದ್ದೇವೆ.

## ಯೀಸು ನಮ್ಮ ಸಂಕಾಯಕ

**2** ನನ್ನ ಶ್ರೀಯ ನಮಕ್ಕೆ, ನೀವು ವಾಗಿಗಳನ್ನು ಮಾಡಿರ ಲಿಂದು ನಾನು ನಿಮಗೆ ಈ ಪತ್ರವನ್ನು ಬರೆಯುತ್ತಿದ್ದೇನೆ. ಅದರೆ ಯಾರಾದರೂ ವಾಪವನ್ನು ಮಾಡಿದೆ ನಮಗೆ ಸಂಕಾಯ ಮಾಡಲು ಯೀಸು ಕ್ರಿಸ್ತನಿದ್ದಾನೆ. ನಿಂತಿವಂತನಾಗಿರುವ ಆತನು ತಂದೆಯಾದ ದೇವರ ಬಳಿಯಲ್ಲಿದ್ದಾನೆ. **2**ನಮ್ಮ ವಾಗಿಗಳ ನಿವಾರಣೆಗೂ ಎಲ್ಲಾ ಜನರ ವಾಗಿಗಳ ನಿವಾರಣೆಗೂ ಯೀಸುವೇ ಮಾರ್ಗವಾಗಿದ್ದಾನೆ.

**3** ದೇವರ ಆಜ್ಞೆಗಳಿಗೆ ನಾವು ವಿಧೀಯಾಗಿದ್ದರೆ, ದೇವರ ಬಗ್ಗೆ ನಿಜವಾಗಿಯೂ ತಿಳಿದಿದ್ದೇವೆಂಬುದು ಖಚಿತವಾಗುತ್ತದೆ.

**4** “ದೇವರನ್ನು ನಾನು ಬಲ್ಲಿಸು” ಎಂದು ಹೇಳುವವನು ದೇವರ ಆಜ್ಞೆಗಳಿಗೆ ವಿಧೀಯಾಗಿದ್ದರೆ, ಅವನು ಸುಳ್ಳಾಗಾರ ನಾಗಿದ್ದಾನೆ. ಅವನಲ್ಲಿ ಸತ್ಯವಿಲ್ಲ. **5**ಆದರೆ ಯಾವನಾದರೂ ದೇವರ ವಾಕ್ಯ ವಿಧೀಯಾಗಿದ್ದರೆ, ದೇವರ ಮೇಲೆ ಅವನಿಗಿರುವ ಪ್ರೀತಿಯು ಪರಿಪೂರ್ಣವಾಗಿದೆ. ನಾವು ದೇವರನ್ನು ಅನುಸರಿಸುತ್ತಿದ್ದೇವೆ ಎಂಬುದನ್ನು ಇಡರಿಂದಲೇ ತಿಳಿದುಹೊಳ್ಳುತ್ತೇವೆ. **6**ದೇವರಲ್ಲಿ ನೆಲೆಗೊಂಡಿದ್ದೇನೆ ಎಂದು ಹೇಳುವವನು, ಯೀಸು ಜೀವಿಸಿದರೆಯೇ ಜೀವಿಸಬೇಕು.

## ಇತರರನ್ನು ಶ್ರೀತಿ

**7**ನನ್ನ ಶ್ರೀಯ ಸ್ವೀಹಿತರೇ, ನಾನು ನಿಮಗೆ ಹೊಸ ಆಜ್ಞೆಯನ್ನು ಬರೆಯುತ್ತಿಲ್ಲ. ಮೊದಲಿಂದಲೂ ಈ ಆಜ್ಞೆಯು ನಿಮಗಿತ್ತು ನೀವು ತಾಗಾರೇ ಹೇಳಿರುವ ವಾಕ್ಯ ಈ ಆಜ್ಞೆಯಾಗಿದೆ. **8**ಆದರೆ ಈ ಆಜ್ಞೆಯನ್ನು ನಾನು ನಿಮಗೆ ಹೊಸ ಆಜ್ಞೆಯೋ ಎಂಬಂತೆ ಬರೆಯುತ್ತಿದ್ದೇನೆ. ಈ ಆಜ್ಞೆಯು ಸತ್ಯವಾದದ್ದು. ಅದರ ಸತ್ಯತೆಯನ್ನು ನೀವು ಯೀಸುವಿನಲ್ಲಿಯೂ ನಿಮ್ಮಲ್ಲಿಯೂ ಕಾಣಬಹುದು. ಕತ್ತಲೀಯು ಕಳೆದುಹೊಗೊಸುತ್ತಿದೆ ಮತ್ತು ನಿಜ ವಾದ ಬೆಳು ಈಗಾರೇ ಪ್ರಕಾಶಿಸುತ್ತಿದೆ.

**9** “ನಾನು ಬೆಳಿಕಿನಲ್ಲಿದ್ದೇನೆ” ಎಂದು ಹೇಳುವವನು ತನ್ನ ಸಹೋದರನ್ನು ದ್ವೇಷಿಸುತ್ತಿದ್ದರೆ, ಅವನಿನ್ನು ಅಂಥಕಾರ ದಲ್ಲಿದ್ದಾನೆ. **10**ತನ್ನ ಸಹೋದರನ್ನು ಶ್ರೀತಿಸುವವನು ಬೆಳಿಕಿನಲ್ಲಿದ್ದಾನೆ. ಬೇರೋಬ್ಜನ್ನು ವಾಪಕ್ಕೆ ನಡೆಸುವಂಥದ್ದೇನೂ ಅವನಲ್ಲಿರುವದಿಲ್ಲ. **11**ಆದರೆ ತನ್ನ ಸಹೋದರನ್ನು ದ್ವೇಷಿಸು

ವಾವನು ಅಂಥಕಾರದಲ್ಲಿದ್ದಾನೆ. ಅವನು ಅಂಥಕಾರದಲ್ಲಿಯೇ ಜೀವಿಸುತ್ತಾನೆ. ಅವನಿಗೆ ತಾನು ಎಲ್ಲಿಗೆ ಹೋಗುತ್ತಿದ್ದೇನೆ ಎಂಬುದೇ ತಿಳಿದಿಲ್ಲ. ಪಕೆಂದರೆ ಅಂಥಕಾರವು ಅವನನ್ನು ಕುರಡಣಣ್ಣಿ ಮಾಡಿದೆ.

<sup>12</sup> ಪ್ರಿಯ ಮಃತೇ, ನಿಮ್ಮ ವಾಪಗಳು ಶ್ರೀಸ್ತನ ಮೂಲಕ ಕ್ಷಮಿಸಲ್ಪಟ್ಟಿರುವುದರಿಂದ ನಾನು ನಿಮಗೆ ಬರೆಯುತ್ತಿದ್ದೇನೆ.

<sup>13</sup> ತಂದೆಗಳೇ, ಅದಿಯಂದ ಇರುವಾತನನ್ನು ನೀವು ತಿಳಿದಿರುವುದರಿಂದ ನಾನು ನಿಮಗೆ ಬರೆಯುತ್ತಿದ್ದೇನೆ. ಯುವಕರೇ, ನೀವು ಕೆಡುಕನನ್ನು ಸೋಲಿಸಿರುವುದರಿಂದ ನಾನು ನಿಮಗೆ ಬರೆಯುತ್ತಿದ್ದೇನೆ.

<sup>14</sup> ಮಹಕ್ಕಳೇ, ನೀವು ತಂದೆಯನ್ನು ತಿಳಿದಿರುವುದರಿಂದ ನಾನು ನಿಮಗೆ ಬರೆಯುತ್ತಿದ್ದೇನೆ. ತಂಡೆಗಳೇ, ಅದಿಯಂದ ಇರುವಾತನನ್ನು ನೀವು ತಿಳಿದಿರುವುದರಿಂದ ನಾನು ನಿಮಗೆ ಬರೆಯುತ್ತಿದ್ದೇನೆ. ಯುವಕರೇ, ನೀವು ಬಲಶಾಲಿಗಳಾಗಿರುವುದರಿಂದ ದೇವರ ವಾಕ್ಯವು ನಿಮ್ಮಲ್ಲಿ ನೆಲಸಿರುವುದರಿಂದ ಮತ್ತು ನೀವು ಕೆಡುಕನನ್ನು ಸೋಲಿಸಿರುವುದರಿಂದ ನಾನು ನಿಮಗೆ ಬರೆಯುತ್ತಿದ್ದೇನೆ.

<sup>15</sup> ಈ ಲೋಕವನ್ನಾಗಲಿ ಈ ಲೋಕದಲ್ಲಿರುವ ವಸ್ತುಗಳನ್ನಾಗಲಿ ನೀವು ಶ್ರೀಸಚೇದಿ. ಈ ಲೋಕವನ್ನು ಶ್ರೀಸನು ವಾವನಿಗೆ ತಂದೆಯಿ (ದೇವರು) ಮೇಲೆ ಶ್ರೀಕಿಳಿಯರುವಿಲ್ಲ.  
<sup>16</sup> ಈ ಲೋಕದಲ್ಲಿರುವ ಕೆಟ್ಟಪ್ರಗಳು ಇಂತಿವೆ:

ನಿಮ್ಮ ವಾಪಸ್ಭಾವವನ್ನು ತಣಿಸಲು ವಾಾಡ ಲಿಂಧಿಸುವ ಕಾರಣಗಳು. ನಾವು ನೋಡುವ ವಾಪ ಪೂರಿತಾದದ್ದನ್ನು ಪಡೆಯಲಿಂಧಿಸುವದು. ನಿಮ್ಮಲ್ಲಿರುವ ವಸ್ತುಗಳಲ್ಲಿಯೇ ದುರಹಂಕಾರ ಪಡುವುದು.

ಅದರೆ ಇವುಗಳಲ್ಲಿ ಯಾವುದೂ ತಂದೆಯಂದ ಬರುವುದಿಲ್ಲ. ಇವುಗಳಲ್ಲಿ ಈ ಲೋಕದಿಂದ ಬರುತ್ತದೆ. <sup>17</sup> ಈ ಲೋಕವು ಗಿಸಿಕೊಂಡಿದೆ. ಈ ಲೋಕದಲ್ಲಿ ಜನರು ಬಯಸುವಂಥ ಪ್ರಗಳಲ್ಲಿ ಗಿಸಿಕೊಂಡಿತ್ತದೆ. ಅದರೆ ದೇವರ ಚಿತ್ತಕ್ಕನು ಸಾರವಾಗಿ ಮಾಡುವವನು ಸದಾಕಾಲ ಜೀವಿಸುವನು.

### ಶ್ರೀಸ್ತನ ಅತ್ಯಾರೆನ್ನು ಅಮುಸರಿಸಬೇಕಿ

<sup>18</sup> ನನ್ನ ಶ್ರೀಯ ಮಹಕ್ಕಳೇ, ಅಂತ್ಯವು ಸಮೀಕಿಸಿದೆ! ಶ್ರೀಸ್ತನ ಶತ್ರು ಬರುತ್ತಿದ್ದಾನೆಂಬುದನ್ನು ನೀವು ಕೇಳಿದ್ದಿರಿ. ಶ್ರೀಸ್ತನ ಅನೇಕ ಶತ್ರುಗಳು ಈಗಾಗಲೇ ಇಲ್ಲಿದ್ದಾರೆ. ಆದ್ದರಿಂದ ಅಂತ್ಯವು ಸಮೀಕಿಸಿದೆ ಎಂಬುದು ನಮಗೆ ತಿಳಿದಿದೆ. <sup>19</sup> ಶ್ರೀಸ್ತನ ಶತ್ರುಗಳು ನಿಮ್ಮ ಗುಂಪಿನಲ್ಲಿ ಇದ್ದರು. ಅವರು ನಿಮ್ಮನ್ನು ಬಿಟ್ಟು ಹೋದರು. ಅವರು ನಿಜವಾಗಿಯೂ ನಿಮ್ಮವಾಗಿರಲಿಲ್ಲ.

ಅವರು ನಿಜವಾಗಿಯೂ ನಿಮ್ಮ ಸಭೆಗೆ ಸೇರಿದವರಾಗಿದ್ದೀರು ನಮ್ಮೊಂದಿಗೆ ಇರುತ್ತಿದ್ದರು. ಆದರೆ ಅವರು ಹೊರಟು ಹೋದರು. ಅವರು ನಿಜವಾಗಿಯೂ ನಿಮ್ಮವಾಗಿರಲಿಲ್ಲ ಎಂಬುದನ್ನು ಇದೇ ಹೋಮಣಿಸಿಸ್ತಾರೆ.

<sup>20</sup> ಪರಿಶುದ್ಧವಾಗಿರುವಾಗನು (ದೇವರು ಅಥವಾ ಶ್ರೀಸ್ತನು) ಕೊಟ್ಟಿರುವ ವರವನ್ನು ನೀವು ಹೊಂದಿದ್ದಿರಿ. ಆದುದರಿಂದ ನಿಮ್ಮೆಲ್ಲರೂ ಸತ್ಯವನ್ನು ತಿಳಿದಿದ್ದಿರಿ. <sup>21</sup> ನಾನು ನಿಮಗೆ ಏಕ ಬರೆಯಬೇಕು? ನೀವು ಸತ್ಯವನ್ನು ತಿಳಿದಿಲ್ಲವೆಂದು ನಾನು ಬರೆಯಬೇಕೇ? ಇಲ್ಲ! ನೀವು ಸತ್ಯವನ್ನು ತಿಳಿದಿರುವುದರಿಂದ ನಾನು ಈ ಪತ್ರವನ್ನು ಬರೆಯುತ್ತಿದ್ದೇನೆ. ಸತ್ಯದಿಂದ ಯಾವ ಸುಳಳಿ ಬರುವುದಿಲ್ಲ ಎಂಬುದು ನಿಮಗೆ ತಿಳಿದಿದೆ.

<sup>22</sup> ಆದುದರಿಂದ ಸುಳಳಿ ಹೇಳುವವನು ಯಾರು? ಯೀನು ವನ್ನು ಶ್ರೀಸ್ತನಲ್ಲಿವೆಂದು ಹೇಳುವನೇ ಸುಳಳಿಗಾರ. ಅವನು ಶ್ರೀಸ್ತನ ವೈರಿಯಾಗಿದ್ದಾನೆ. ಅವನು ತಂದೆಯನ್ನಾಗಲಿ (ದೇವರು), ಅತನು ಮಗನನ್ನಾಗಲಿ (ಶ್ರೀಸ್ತನು) ನಂಬುವುದಿಲ್ಲ. <sup>23</sup> ಮಗನನ್ನು ನಂಬದೆ ಇರುವವನು ತಂದೆಯನ್ನು ಹೊಂದಿಲ್ಲ. ಆದರೆ ಮಗನನ್ನು ಸ್ವೀಕರಿಸಿಕೊಳ್ಳುವವನು ತಂದೆಯನ್ನು ಸಹ ಹೊಂದಿದ್ದಾನೆ.

<sup>24</sup> ನೀವು ಆರಂಭದಿಂದಲೂ ಕೇಳಿರುವ ಬೋಧನೆಯನ್ನೇ ಅನುಸರಿಸಿರಿ. ಆ ಬೋಧನೆಯನ್ನು ಅನುಸರಿಸುವದರಾಗಿದ್ದರೆ ನೀವು ಮಗನಲ್ಲಿಯೂ ತಂದೆಯಲ್ಲಿಯೂ ನೆಲೆಗೊಂಡಿದ್ದಿರಿ.

<sup>25</sup> ಶ್ರೀಸ್ತನು ನಮಗೆ ಕೊಡುಪುದಾಗಿ ಮಾಡಿದ್ದ ವಾಗ್ಣವೇ ಈ ನಿತ್ಯಜೀವೆ.

“ನಿಮ್ಮನ್ನು ತಪ್ಪಮಾಗ್ಕ ಸೆಳಿಯುವ ಜನರನ್ನು ಶುರಿತು ನಾನು ನಿಮಗೆ ಈ ಪತ್ರವನ್ನು ಬರೆಯುತ್ತಿದ್ದೇನೆ.” <sup>26</sup> ಶ್ರೀಸ್ತನು ನಿಮಗೆ ವಿಶೇಷವಾದ ವರವನ್ನು ದಯಾಕಾಲಿಸಿರುವನು. ಆದು ನಿಮ್ಮಲ್ಲಿ ಇನ್ನೂ ಇದೆ. ಆದುದರಿಂದ ನಿಮಗೆ ಯಾವ ಉಪದೇಶಕರ ಅಗತ್ಯಪೂರ್ವ ಇಲ್ಲ. ಅತನು ನಿಮಗೆ ಕೊಡ್ದಿರುವ ವರವು ನಿಮಗೆ ವಲ್ಲವನ್ನೂ ಉಪದೇಶಿಸುತ್ತದೆ. ಆದು ನಿಜವಾದು, ಸುಳಳಿ. ಆದ್ದರಿಂದ ಅದರ ಉಪದೇಶಕ್ಕನುಸಾರವಾಗಿ ನೀವು ಅತನಲ್ಲಿ ನೆಲೆಗೊಂಡಿರಿ.

<sup>27</sup> ಹೌದು, ನನ್ನ ಶ್ರೀಯ ಮಹಕ್ಕಳೇ, ಅತನಲ್ಲಿಯೇ ನೆಲೆಗೊಂಡಿರೋಣ. ನಾವು ಹೀಗೆ ಮಾಡಿದರೆ, ಶ್ರೀಸ್ತನು ಮರ್ಜಿ ಬರುವ ದಿನದಂದು ನಾವು ಭಯಪಡಬೇಕಾಗಿಲ್ಲ; ಅಡಗಿಕೊಳ್ಳುವ ಅಗತ್ಯವಿರುವುದಿಲ್ಲ; ನಾಚಿಕೆಪಡುವ ಅಗತ್ಯಪೂರ್ವ ಇರುವುದಿಲ್ಲ; <sup>28</sup> ಶ್ರೀಸ್ತನು ನೀತಿವಂಂಬಿದು ನಿಮಗೆ ತಿಳಿದಿದೆ. ಆದುದರಿಂದ ಯೋಗ್ಯವಾದುದನ್ನು ಮಾಡುವ ಜನರೆಲ್ಲರೂ ದೇವರ ಮಹಕ್ಕಳಿಂಬಿದು ನಿಮಗೆ ತಿಳಿದಿದೆ.

### ನಾವು ದೇವರ ಮಹಕ್ಕಳಿಗೆದ್ದೇವ

<sup>29</sup> ತಂದೆಯು ನಿಮ್ಮನ್ನು ಬಹಳವಾಗಿ ಶ್ರೀತಿಸಿದನು! ದೇವರ ಮಹಕ್ಕಳು ಎಂಬ ಹೆಸರನ್ನು ನಮಗೆ ಕೊಡುವಷ್ಟು ರಮಟ್ಟಿಗೆ ದೇವರು ನಿಮ್ಮನ್ನು ಶ್ರೀತಿಸಿದನು. ನಾವು ನಿಜವಾಗಿಯೂ ದೇವರ ಮಹಕ್ಕಳಿಗಿದ್ದೇವೆ. ಆದರೆ ಲೋಕದಲ್ಲಿರುವ ಜನರಾದರೋ ನಾವು ದೇವರ ಮಹಕ್ಕಳಿಂಬಿದ್ದನ್ನು ಅರ್ಥಮಾಡಿ ಕೊಳ್ಳುವುದಿಲ್ಲ. ಪಕೆಂದರೆ ಅವರು ದೇವರನ್ನು ತಿಳಿದಿಲ್ಲ. <sup>30</sup> ಶ್ರೀಯ ಸ್ವೇಕಿತರೇ, ಈಗ ನಾವು ದೇವರ ಮಹಕ್ಕಳಾಗಿದ್ದೇವೆ.

നാവു മുംദേ ഏനാസുവേപേംബുദന്നു സമുഗ്നിനു തോഽേവ  
കിലിലു. ആദര ശ്രീസ്തനു മരളി ബംധാഗ അദന്നു തിളിദു  
കോഖുചീൽപ്പേ. നാവു ആത്മംതാഗവേ. നാവു ആത്മ നിജ  
സ്വർഹവെന്നേ നോദുവേ. <sup>3</sup> ശ്രീസ്തന്റെ തി നിരിഞ്ഞേയിൽ  
കോടിരുവ പ്രതിയോധുനോ ശ്രീസ്തനു ശുദ്ധനാഗിരുവംതേ  
തന്നെന്നു ശുദ്ധ മാകികോഖുചീൽ.

<sup>4</sup> പാപ മാഡുവപ്പു ദേവര കച്ചുളിഗൾന്നു ഉല്ലിഷ്ഠസു  
വവനാഗിദാന്. ഹാഡു, വാപ മാഡുവുദക്കു ദേവര  
കച്ചുളിഗൾി വിരുദ്ധാഗി ജീവിസുവുദക്കു യാവ വൃത്താസ  
പില്ല. <sup>5</sup> ശ്രീസ്തനു ജനര പാവഗൾന്നു തോഽഗാകിസെലു ബംദ  
നെംബുദു നിമുഗ തിളിദിദ. ആത്മന്റെ പാവപേംബുദില്ല.  
<sup>6</sup> ആദ്ധരിംഡ ശ്രീസ്തന്റെ നെലിസിരുവ വൃക്ഷിയു പാവദല്ലേ  
മുംദുവരിയുവിലിലു. പാപവെന്നു മാഡുത്തലേ ഇരു  
വപ്പു ആത്മനു എംദു അഥവാകിക്കോംഡുവെന്നലു മുത്തു  
എംദു തിളിദുവന്റു.

<sup>7</sup> പ്രിയ മശുചീൽ, നിമ്മുന്നു യാരാ തപ്പു മാഗരേ  
വഴിയുംഡം നോടിക്കോഖുചീൽ. ശ്രീസ്തനു നിഈപിംതനാഗിദാന്. ആത്മംതേ നിഈപിംതനാഗിരുലു ബയസുവപ്പു ഒഴുഡുവെന്നു  
മാഡുകൊകു. <sup>8</sup> സ്വീതാനനു ആരംഭിംഡലു പാവഗൾന്നു  
മാഡുക്കിട്ടാന്. പാവഗൾന്നു മാഡുത്തലേ ഇരുവപ്പു  
സ്വീതാനനിഗി സേരിഡുവനാഗിദാന്. ദേവര മഗനാദ ശ്രീസ്തനു  
സ്വീതാനന കായു വെന്നു നാശപകിസുവുദക്കുയിഇേ ബംദു. <sup>9</sup>  
ഡേവരിംഡ ഹോസാഗി ഹുച്ചുദുവപ്പു പാവഗൾലു നേലി  
ഗോംകിരുവിലിലു. പകിംഡരെ ദേവരു ദയവാലിഡ കൂപണ  
ജീവപ്പു അവന്റെ നേലിസിരുത്തു. അവനു ദേവരിംഡ  
കൂപാഗി ഹുച്ചുദ കരാരി പാവദല്ലേ മുംദുവരിയുലു  
അവനിഗി നാഘുവിലു. <sup>10</sup> ആദു ദരിംഡ ദേവര മക്കും  
യാരിംബുദന്നു സ്വീതാനനു മക്കും യാരിംബുദന്നു  
നാവു തിളിഡുകോഖുചുകു. യോഗ്യവാദുവെന്നു മാഡ  
ഡിരുവ ജനരു ദേവരു മക്കുല്ലു. തന്നു സക്കോംഡുവെന്നു  
പ്രിയേംഡിരുവപ്പു ദേവരു മഗന്റു.

### നാവു ഒച്ചുരസേരുഭൂരു പ്രിയേംബീകു

<sup>11</sup> നാവു ഒച്ചുരസേരുഭൂരു പ്രിയേംബീകു എംബുഡേ നിഈവ  
ആരംഭിംഡലു കേളിഡ വാക്ക്. <sup>12</sup> നിഈവ കായിന  
നംതിരേഇ. അവനു കുകുനിഗി സേരിഡുവനാഗിദാനു. അവനു  
തന്നു തപ്പുവെന്നു (ഹേബീല) കോംഡുകാകിദു. അവനു തന്നു  
തപ്പുവെന്നു കോംഡുരുതേ? തന്നു കൃത്യഗൾ കച്ചുപ്രഗജു തന്നു  
തപ്പുവു കൃത്യഗൾ ഭൂമിയുവുഗജു അഗിറ്റിംഡലേ.

<sup>13</sup> സക്കോംഡര സക്കോംഡരിയരേ, തി ലോകം ജനരു  
നിമ്മുന്നു ദ്വേഖിശ്വാഗ ആളുയു ഗോഖുചീൽ. <sup>14</sup> നാവു മാരണ  
വെന്നു (പാവഗൾന്നു) തോരുവു ജീവക്കേ ബംദിദ്ദേവേ  
എംബുദു നമവിഗി ഗോക്കീ. ശ്രീസ്തന്റെ നമ്മു സക്കോംഡര  
സക്കോംഡരിയരെന്നു നാവു പ്രിയേംബീകിരുവിലിംഡരിംഡലേ  
ജാദു തിളിഡുകോംഡീവേ. പ്രിയേംബീരുവ വൃക്ഷിയു ഇന്നു  
മാരണിലുംഡാന്. <sup>15</sup> തന്നു സക്കോംഡരെന്നു ദ്വേഖിശ്വുവ പ്രതി  
യോഭുനോ കോലിനാരനാഗിദാന്. യാവ കോലിനാര

നല്ലിയും നിശ്ചജിജു ജരുവുഡില്ലപേംബുദു നിമവിഗ തിളിദിഡ.  
<sup>16</sup> ദീംബേ തന്നു പ്രാഥമവെന്നേ കോച്ചുദ്ദരിംഡ നിജവാദ പ്രിയേ  
യീംഡരേംബേംബുദു നാവു തിളിഡുകോംഡീവേ. ആദ്ധരിംഡ  
ശ്രീസ്തന്റെ സക്കോംഡര സക്കോംഡരിയരാദവരിഗിംഡേരു  
നാവു നമ്മു പ്രാഥിജന്നു കോഡേബീകു. <sup>17</sup> തി ലോകദ  
പിള്ളയുവെന്നു കോംഡിരുവ യാവാനാദരു കോരതേ  
യല്ലിരുവ തന്നു സക്കോംഡരെന്നു നോടിഡരു സകായ  
മാഡദെ തോഽര, അവന്റെ ദേവര പ്രിയേംബു നെലി  
ഗോംകിലു. അവനേഡേ സകായ മാഡലു? പകിംഡരെ അവന  
കുദയുഡലു ദേവര മേലേ പ്രിയേംബു ഇലു. <sup>18</sup> നമ്മു  
മക്കുചീൽ, നമ്മു പ്രിയേംബു കേവല ഭജഗളലു മുത്തു മാതി  
നല്ലി ഇരബാരു. നമ്മു പ്രിയേംബു നിജവാദ പ്രിയേംബു  
ബേകു. നാവു മാഡുവ കായുഗളലുയിഇേ നമ്മു പ്രിയേ  
യുന്നു തോഽേവ ദേബീകു.

<sup>19-20</sup> നാവു സ്വീതമാഗരേ സേരിഡവരേംബുദു തി  
മുലംകാവാഗരേ തിളിഡുകോഖുചീൽ. നമ്മു മാന  
സ്വീതു നമ്മുനു തുപ്പിഞ്ചുരെംഡു കേളിഡരു നാവു ദേവര  
വദുരിന്റെ സമാഡാനംഡിഡരു നാഘു. പകിംഡരെ നമ്മു  
മാനസ്കുന്നിനിന്നു നിഈകുത്തു. നാവു പ്രിയേംബു  
തിളിഡിഡ. <sup>21</sup> നമ്മു പ്രിയു സേരുക്കരേ, നാവു തപ്പു മാഡക്കിലു  
ബംദു നമവിഗ തിളിഡിഡരെ, നാവു ദേവര ബജിഗ ദ്രൂഡ്യവാഗി  
ബരലു നാഘു. <sup>22</sup> മുത്തു നാവു കേളികോഖുവുപ്രഗജു  
ഡേവരു നമവിഗ നിഈകുത്തു. നാവു ആത്മനിഗി വിഘ്രേയരാഗിരു  
വുദരിംഡ മുത്തു ആത്മനിഗി മേജ്ജീക്കുഡ കായുഗളന്നു  
മാഡുവുദരിംഡ അവഗജന്നു അത്മനിന്ദ പദേദു  
കോഖുചീൽ. <sup>23</sup> ഡേവര അജ്ജേ പണംഡരെ, അത്മൻ മഗനാദ  
യീംബു ശ്രീസ്തന്റെ നാവു നംബിക്കേയും ഒഭുരന്നേബുരു  
പ്രിയേംബീകു എംബുഡേ. <sup>24</sup> ഡേവര അജ്ജീഗൾ വിഘ്രേയ  
നാഗിരുവു ദേവരലു നേലികുത്തുനേ മുത്തു ദേവരു  
അത്മന്റെ നേലികുത്തുനേ. ദേവരു നമ്മുലു നേലികുത്തുനേ  
എംബു നമവിഗ ഹേഗ തിളിഡേ? ദേവരു നമവിഗ  
ഡയവാസിരുവ പവിത്രക്കുന്നിനംഡേ നമവിഗ തിളിഡേ.

### സുഖ്യോംഡര വിയുദ്ധ യോക്കാൻ എഖ്യുക്കീ

<sup>4</sup> നമ്മു പ്രിയു സേരുക്കരേ, തി ലോകം കുംഡലു അനേക  
സംഖ്യപ്രാഥിജന്നു. ആദ്ധരിംഡ പ്രതിയോംഡ അത്രു  
വെന്നു നംബബീകു. ആദര ആ അജ്ജീഗൾ ഡേവരിംഡ ബംദ  
വുഗൾി എംബുദു പരേക്കീ തിളിഡുകോഖുചീൽ. <sup>2</sup> ഡേവരാത്തു  
വെന്നു നിഈവേ റിഡേ പ്രിയേംബു കോഖുചീൽ. “ഈ ലോക്കേ  
മുനുഖ്നാഗി ബംദ യീംബുവേ ശ്രീസ്തനേംഡു നാനു നംബ  
തീനേ” എംബു കോഖുവ അത്രുവു ദേവരിംഡ ബംദക്കുഡി.  
<sup>3</sup> യീംബുവിന ബിഗൈ ഫിഗൈ ഹേളിഡ അത്രുവു ദേവരിംഡ ബംദ  
ഡുലു. അദു ശ്രീസ്തവിരോധിയു അത്രു ശ്രീസ്തവിരോധിയു ബരു  
തുനേ എംബുദു നിഈവേ കേളിരുവിരി. ശ്രീസ്തവിരോധിയു  
കാഗലേ തി ലോകം കുംഡലു ദാനേ.

<sup>4</sup> നമ്മു പ്രിയു മക്കുചീൽ, നിഈവേ ഡേവരിഗേ സേരിഡവരു.  
അദ്ധരിംഡ നിഈവു (സംഖ്യ) ബിംഡക്കരുന്നു)

ಸೋಲಿಸಿದ್ದೀರಿ, ಏಕೆಂದರೆ ನಿಮ್ಮಲೀರುವಾತನು (ದೇವರು) ಈ ಲೋಕದ ಜನರಲ್ಲಿರುವವನಿಗಿಂತ (ಸ್ತೋನು) ದೊಡ್ಡವ ನಾಗಿದ್ದಾನೆ.<sup>5</sup> ಅ ಜನರು (ಸುಳ್ಳಿಯೋಧಕರು) ಈ ಲೋಕಕ್ಕೆ ಸೇರಿದವರಾಗಿದ್ದಾರೆ. ಅದ್ದರಿಂದ ಅವರು ಹೇಳುವುದೆಲ್ಲವೂ ಈ ಲೋಕಕ್ಕೆ ಸೇರಿದೆ. ಸೇರಿದೆ. ಅವರು ಎನನ್ನ ಹೇಳಿದರೂ ಲೋಕವು ಕೇಳುತ್ತದೆ.<sup>6</sup> ನಾವಾದರೂ ದೇವರಿಂದ ಬಂದವರು. ಅದ್ದರಿಂದ ದೇವರನ್ನು ಬಲ್ಲ ಜನರು ನಮಗೆ ಕಿವಿಗೊಡುತ್ತಾರೆ. ಆದರೆ ದೇವರಿಂದ ಬಂದಿಲ್ಲದ ಜನರು ನಮ್ಮ ಮಾತುಗಳನ್ನು ಕೇಳುವುದಿಲ್ಲ. ಯಾವುದು ಸತ್ಯವನ್ನು ಬೋಧಿಸುವ ಆತ್ಮ, ಯಾವುದು ಸುಳ್ಳಿನ್ನು ಬೋಧಿಸುವ ಆತ್ಮ ಎಂಬುದನ್ನು ಹೀಗೆ ತಿಳಿದು ಕೊಳ್ಳುತ್ತೇವೆ.

### ಶ್ರೀಯ ದೇವರಿಂದ ಬರುತ್ತದೆ

<sup>7</sup> ಶ್ರೀಯ ಸ್ಯೇಹಿತರೆ, ಶ್ರೀತಿಯ ದೇವರಿಂದ ಬಂದಿರುವದ ರಿಂದ ನಾವು ಒಬ್ಬರನ್ನೊಬ್ಬರು ಶ್ರೀತಿಸಬೇಕು. ಶ್ರೀತಿಸುವವನು ದೇವರಿಂದ ಹೋಸದಾಗಿ ಹುಟ್ಟಿದವನಾಗಿದ್ದಾನೆ. ಆದ್ದರಿಂದ ಅವನು ದೇವರನ್ನು ಬಲ್ಲವನಾಗಿರುತ್ತಾನೆ.<sup>8</sup> ಶ್ರೀತಿಸಿದಿರುವವನು ದೇವರನ್ನು ತಿಳಿದಿಲ್ಲ. ಏಕೆಂದರೆ ದೇವರು ಶ್ರೀತಿಸ್ತರಾಹಿ. <sup>9</sup> ದೇವರು ತನ್ನ ಒಬ್ಬನೇ ಮಗನ ಮೂಲಕ ನಮಗೆ ಜೀವವನ್ನು ಕೊಡುವುದಕ್ಕಾಗಿ ಆತನನ್ನು ಈ ಲೋಕಕ್ಕೆ ಕಳುಹಿಸಿದನು. ಹೀಗೆ ದೇವರು ತನ್ನ ಶ್ರೀತಿಯನ್ನು ನಮಗೆ ತೋರಿಸಿದ್ದಾನೆ.<sup>10</sup> ದೇವರಿಗೆ ನಮ್ಮ ಮೇಲಿರುವ ಶ್ರೀತಿಯೇ ನಿಜವಾದ ಶ್ರೀತಿ. ನಮಗೆ ದೇವರ ಮೇಲಿರುವ ಶ್ರೀತಿ ನಿಜವಾದ ಶ್ರೀತಿಯಲ್ಲ. ನಮ್ಮ ವಾಗಿಗಳನ್ನು ನಿರಾರ್ಥ ಮಾಡುವ ಮಾಗಣವಾಗಿರೆಂದು ದೇವರು ತನ್ನ ಮಗನನ್ನು ಕಳುಹಿಸಿಕೊಳ್ಳಷಾನು.

<sup>11</sup> ಶ್ರೀಯ ಸ್ಯೇಹಿತರೆ, ಹೀಗೆ ದೇವರು ನಮ್ಮನ್ನು ಒಬ್ಬಾಗಿ ಶ್ರೀತಿಸಿದನು! ಆದ್ದರಿಂದ ನಾವು ಒಬ್ಬರನ್ನೊಬ್ಬರು ಶ್ರೀತಿಸಬೇಕು.<sup>12</sup> ದೇವರನ್ನು ಯಾರೂ ಎಂದೂ ನೋರಿಸಿಲ್ಲ. ಆದರೆ ನಾವು ಒಬ್ಬರನ್ನೊಬ್ಬರು ಶ್ರೀತಿಸಿದರೆ, ದೇವರು ನಮ್ಮಲ್ಲಿ ನೆಲಿಸಿರುತ್ತಾನೆ. ನಾವು ಒಬ್ಬರನ್ನೊಬ್ಬರು ಶ್ರೀತಿಸಿದರೆ, ದೇವರ ಶ್ರೀತಿಯು ನಮ್ಮಲ್ಲಿ ಪರಿಪೂರ್ಣವಾದ ಮಣಿಷವನ್ನು ತಲುಪುತ್ತದೆ.

<sup>13</sup> ನಾವು ದೇವರಲ್ಲಿ ನೆಲಿಸಿದ್ದೀವೇ ಮತ್ತು ದೇವರು ನಮ್ಮಲ್ಲಿ ನೆಲಿಸಿದ್ದಾನೆ ಎಂಬುದು ನಮಗೆ ತಿಳಿದಿದೆ. ದೇವರು ನಮಗೆ ತನ್ನ ಆತ್ಮತನ್ನ ಕೊಟ್ಟಿರುವುದರಿಂದ ಇದು ನಮಗೆ ತಿಳಿದಿದೆ.<sup>14</sup> ದೇವರು ತನ್ನ ಮಗನನ್ನು ಲೋಕರಕ್ಷಕನನ್ನಾಗಿ ಕಳುಹಿಸಿದ್ದನ್ನಾವು ನೋರಿಸಿದ್ದೀವೇ. ನಾವು ಈಗ ಜನರಿಗೆ ಹೇಳುತ್ತಿರುವುದು ಅದನ್ನೇ.<sup>15</sup> “ಯೇಸುವೇ ದೇವರ ಮಗನೆಂದು ನಾನು ನಂಬುತ್ತೇನೆ” ಎಂದು ಹೇಳುವವನಲ್ಲಿ ದೇವರು ನೆಲಿಸಿದ್ದಾನೆ ಮತ್ತು ಅವನು ದೇವರಲ್ಲಿ ನೆಲಿಸಿದ್ದಾನೆ.<sup>16</sup> ಹೀಗಿರಲಾಗಿ ನಮ್ಮ ಮೇಲಿ ದೇವರಿಗಿರುವ ಶ್ರೀತಿಯನ್ನು ನಾವು ತಿಳಿದುಕೊಂಡಿದ್ದೀವೆ. ನಾವು ಆ ಶ್ರೀತಿಯಲ್ಲಿ ಭರವಸಿವಿಟ್ಟಿದ್ದೀವೆ.

ದೇವರು ಶ್ರೀತಿಸ್ತರಾಹಿ. ಶ್ರೀತಿಯಲ್ಲಿ ನೆಲಿಸಿದ್ದಾನೆ. ದೇವರೂ ಅವನಲ್ಲಿ ನೆಲಿಸಿದ್ದಾನೆ.<sup>17</sup> ಹೀಗೆ ಶ್ರೀತಿಯ ನಮ್ಮಲ್ಲಿ ಪರಿಪೂರ್ಣವಾಗುವುದರಿಂದ ದೇವರು ನಮಗೆ ತೀವ್ರ ನಿರ್ದೇಶನ ದಿನದಂದು ನಾವು ನಿಭಾಯ ದಿಂದಿರುತ್ತೇವೆ. ಈ ಲೋಕದಲ್ಲಿ ನಾವು ಆತನಂತಹೀ (ಕ್ರಿಸ್ತನು

ಅಧವಾ ದೇವರು) ಇರುವುದರಿಂದ ನಾವು ಧೈಯದಿಂದಿರುತ್ತೇವೆ.<sup>18</sup> ದೇವರ ಶ್ರೀತಿಯು ಎಲ್ಲಿರುವುದೇ ಅಲ್ಲ ಭಯವಿರುವದಿಲ್ಲ. ಏಕೆಂದರೆ ದೇವರ ಪರಿಪೂರ್ಣ ಶ್ರೀತಿಯು ಭಯವನ್ನು ತೆಗೆದುಹಾಕುತ್ತದೆ. ದೇವರ ದಂಡನೆಯೇ ಒಬ್ಬ ವೈಯಿಲ್ಲಿ ಭಯವನ್ನು ಉಂಟುಮಾಡುವಂಧದ್ದು. ಅದ್ದರಿಂದ ಭಯವಿರುವವನಲ್ಲಿ ದೇವರ ಶ್ರೀತಿ ಪರಿಪೂರ್ಣವಾಗಿಲ್ಲ:

<sup>19</sup> ದೇವರು ನಮ್ಮನ್ನು ಮೌದಲು ಶ್ರೀತಿಸಿದ್ದರಿಂದಲೇ ನಾವು ಅತನನ್ನು ಶ್ರೀತಿಸುತ್ತೇವೆ.<sup>20</sup> ನಾನು ದೇವರನ್ನು ಶ್ರೀತಿಸುತ್ತೇನೆ” ಎಂದು ಹೇಳಿಕೊಳ್ಳುವನು ತನ್ನ ಸಹೋದರನನ್ನಾಗಿ ಸಹೋದರಿಯನ್ನಾಗಲಿ ದ್ವೇಷಿಸಿದರೆ, ಅವನು ಸುಳ್ಳಿಗಾರನಾಗಿದ್ದಾನೆ. ಅವನು ತನ್ನ ಸಹೋದರನನ್ನು ಕಣ್ಣಾರೆ ನೋಡುತ್ತಿದ್ದರೂ ಅವನನ್ನು ದ್ವೇಷಿಸುತ್ತಾನೆ. ಆದ್ದರಿಂದ ಅವನು ದೇವರನ್ನು ಶ್ರೀತಿಸಲಾಗುವದಿಲ್ಲ. ಏಕೆಂದರೆ ಅವನು ದೇವರನ್ನು ಎಂದೂ ನೋಡಿಲಿ!<sup>21</sup> ದೇವರನ್ನು ಶ್ರೀತಿಸುವವನು ತನ್ನ ಸಹೋದರನನ್ನೂ ಶ್ರೀತಿಸಬೇಕೆಂಬುದು ದೇವರು ನಮಗೆ ನೀಡಿರುವ ಆಜ್ಞೆಯಾಗಿದೆ.

### ದೇವರ ಮಕ್ಕಳ ಲೋಕದ ವಿರುದ್ಧ ಜಯಗಳಿಸುವರು

**5** ಯೇಸುವೇ ಕ್ರಿಸ್ತನೆಂದು ನಂಬಬವರು ದೇವರ ಮಕ್ಕಳಾಗಿದ್ದಾರೆ. ತಂದೆಯನ್ನು (ದೇವರನ್ನು) ಶ್ರೀತಿಸುವನು ತಂದೆಯ ಮಕ್ಕಳನ್ನು ಶ್ರೀತಿಸುತ್ತಾನೆ.<sup>2</sup> ನಾವು ದೇವರ ಮಕ್ಕಳನ್ನು ಶ್ರೀತಿಸುತ್ತಿದ್ದೇವಂಬುದು ನಮಗೆ ಹೀಗೆ ತಿಳಿದಿದೆ? ನಾವು ದೇವರನ್ನು ಶ್ರೀತಿಸುತ್ತಿರುವುದರಿಂದ ಮತ್ತು ಆತನ ಅಜ್ಞೆಗಳಿಗೆ ವಿಧೇಯರಾಗಿರುವುದರಿಂದ ಅವನು ತಿಳಿದಿದೆ.<sup>3</sup> ದೇವರನ್ನು ಶ್ರೀತಿಸುಪುದು ಎಂದರೆ ಆತನ ಅಜ್ಞೆಗಳಿಗೆ ವಿಧೇಯರಾಗಿರುವುದು. ದೇವರ ಅಜ್ಞೆಗಳಿಗೆ ಕರಿಣಾದವಗಳಲ್ಲ. <sup>4</sup> ಏಕೆಂದರೆ ಹೋಸದಾಗಿ ಹುಟ್ಟಿರುವ ಪ್ರತಿಯೊಬ್ಬನೂ ಲೋಕದ ವಿರುದ್ಧ ಗೆಲ್ಲಲ್ವ ಅಕ್ಷಯನ್ನು ಹೊಂದಿದ್ದಾನೆ.<sup>5</sup> ಲೋಕದ ವಿರುದ್ಧ ಜಯಗಳಿಸುತ್ತಾನೆ ನಮ್ಮ ನಂಬಿಕೆಯೇ. ಆದ್ದರಿಂದ ಲೋಕದ ವಿರುದ್ಧ ಜಯಗಳಿಸುವನು ಯಾರು? ಯೇಸುವನ್ನು ದೇವರ ಮಗನೆಂದು ನಂಬುವ ವೈಯಿ ಮಾತ್ರ ಜಯಗಳಿಸುತ್ತಾನೆ.

### ದೇವರ ತನ್ನ ಮಗನನ್ನು ಕುರಿತು ನಮಗೆ ತಿಳಿಸಿದನು

“ಬಂದಾಡನೇ ಯೇಸು ಕ್ರಿಸ್ತನು. ಯೇಸು ನೀರಿಸಿಂದ ಮತ್ತು ರಕ್ತದಿಂದ ಬಂದನು. ನೀರಿಸಿಂದ ಮಾತ್ರವಲ್ಲದೆ ನೀರಿಸಿಂದ ಮತ್ತು ರಕ್ತದಿಂದ ಬಂದನು. ಇದು ನಿಜವಂದು ನಮಗೆ ಆತ್ಮನು ತಿಳಿಸುತ್ತಾನೆ, ಏಕೆಂದರೆ ಆತ್ಮನು ಸತ್ಯಸ್ವರೂಪನಾಗಿದ್ದಾನೆ.”<sup>7</sup> ಆದುದರಿಂದ ಯೇಸುವಿನ ಬಗ್ಗೆ ನಮಗೆ ತಿಳಿಸಲು ಮೂರು ಸಾಕ್ಷಿಗಳಿವೆ:<sup>8</sup> ಆತ್ಮ ನೀರು ಮತ್ತು ರಕ್ತ. ಈ ಮೂರು ಸಾಕ್ಷಿಗಳ ಅಭಿವೃತ್ಯಾಯ ಒಂದೇ.<sup>9</sup> ಜನರು ಸಾಕ್ಷಿ ಹೇಳಿದಾಗ ನಾವು ನಂಬಿತ್ತೇವೆ. ಆದರೆ ದೇವರ ಸಾಕ್ಷಿಯು ಅದಕ್ಕಿಂತಲೂ ವಿಶೇಷವಾಗಿದೆ. ದೇವರು ತನ್ನ ಸ್ವಂತ ಮಗನ ಕುರಿತು ಹೇಳಿದ ಸತ್ಯವೇ ಆತ್ಮನು ನಮಗೆ ನೀಡಿದ ಸಾಕ್ಷಿಯಾಗಿದೆ.<sup>10</sup> ದೇವರ ಮಗನನ್ನು ನಂಬಬವನು ದೇವರಿಂದ ಸಾಕ್ಷಿಕರಿಸಲ್ಪಡುತ್ತೆ ಸತ್ಯವನು ಹೊಂದಿರುತ್ತಾನೆ. ದೇವರನ್ನು ನಂಬದೆ ಜರುವಣನು, ದೇವರನ್ನು ಸುಳ್ಳಿಗಾರನನ್ನಾಗಿ ಮಾಡುತ್ತಾನೆ. ಏಕೆಂದರೆ

ದೇವರು ತನ್ನ ಮಗನ ಬಗ್ಗೆ ನಮಗೆ ಹೇಳಿದುದನ್ನು ಅವನು ನಂಬುವುದಿಲ್ಲ. <sup>11</sup>ನಮಗೆ ನಿತ್ಯ ಜೀವವನ್ನು ತಾನು ದಯ ವಾಲಿಸಿರುವುದಾಗಿ ದೇವರು ಹೇಳಿದನು. ಈ ನಿತ್ಯಜೀವವು ಆತನ ಮಗನಲ್ಲಿದೆ (ಯೇಸು). <sup>12</sup>ಯಾವನ್ನಲ್ಲಿ ಆ ಮಗನಿರುತ್ತಾನೋ ಅವನಲ್ಲಿ ಆ ಜೀವವಿದೆ. ಆದರೆ ಯಾವನಲ್ಲಿ ದೇವರ ಮಗನು ಇರುವುದಿಲ್ಲವೋ ಅವನಲ್ಲಿ ಆ ಜೀವವಿಲ್ಲ.

### ಈಗ ನಮಗೆ ನಿತ್ಯಜೀವವಿದೆ

<sup>13</sup>ದೇವರ ಮಗನಲ್ಲಿ ನಂಬಿಕೆಯಿಟ್ಟಿರುವ ನಿಮಗೆ ನಾನು ಈ ಪತ್ರವನ್ನು ಬರೆಯುತ್ತಿದ್ದೇನೆ. ಈಗ ನಿಮಗೆ ನಿತ್ಯಜೀವವಿದೆ ಎಂಬುದು ನಿಮಗೆ ಗೊತ್ತಾಗುವಂತೆ ನಾನು ಈ ಪತ್ರ ಬರೆಯುತ್ತಿದ್ದೇನೆ. <sup>14</sup>ನಾವು ಯಾವ ಸಂದೇಹಗಳೂ ಇಲ್ಲದೆ ದೇವರ ಬಳಿಗೆ ಬರಲು ಸಾಧ್ಯವಿದೆ. ಇದರ ಅರ್ಥವೇನೆಂದರೆ (ದೇವರ ಚಿತ್ತ ಕ್ಷಮನುಂಪಾರಾಗಿ) ನಮಗೆ ಬೇಕಾದವುಗಳಾಗಿ ದೇವರನ್ನು ಕೇಳಿ ಕೊಂಡರೆ ಆತನು ನಮ್ಮ ವಿಜ್ಞಾಪನೆಯನ್ನು ಕೇಳುತ್ತಾನೆ. <sup>15</sup>ನಾವು ದೇವರನ್ನು ಬೇಡಿಕೊಂಡಂಡಾಗಲೇಲ್ಲ. ಆತನು ನಮ್ಮ ಬೇಡಿಕೆ ಗಳನ್ನು ಕೇಳುವುದರಿಂದ ಆತನಲ್ಲಿ ಬೇಡಿಕೊಂಡದನ್ನು ಆತನು ನಮಗೆ ದಯವಾಲಿಸುತ್ತಾನೆಂಬುದು ನಮಗೆ ತಿಳಿದಿದೆ.

<sup>16</sup>ಕೃಸ್ತನಲ್ಲಿ ಸಹೋದರನಾಗಲಿ ಅರ್ಥವಾ ಸಹೋದರಿ ಯಾಗಲಿ ಪಾಪ ಮಾಡುವುದನ್ನು (ನಿತ್ಯವಾದ ಮರಣಕ್ಕೆ ನಡೆಸುವ ಪಾಪವನ್ನಲ್ಲ) ಕಂಡ ವ್ಯಕ್ತಿಯ ತನ್ನ ಆ ಸಹೋದರ

ನಿಗಾರಿ ಅರ್ಥವಾ ಆ ಸಹೋದರಿಗಾಗಿ ಪ್ರಾರ್ಥಿಸಬೇಕು. ಆಗ ದೇವರು ಆ ಸಹೋದರನಿಗೆ ಅರ್ಥವಾ ಆ ಸಹೋದರಿಗೆ ಜೀವವನ್ನು ದಯವಾಲಿಸುತ್ತಾನೆ. ಶಾಶ್ವತವಾದ ಮರಣದ ಕಡೆಗೆ ನಡೆಸಿರುವ ಪಾಪವನ್ನು ಮಾಡುವವರ ಬಗ್ಗೆ ನಾನು ಹೇಳುತ್ತಿದ್ದೇನೆ. ಮರಣದ ಕಡೆಗೆ ನಡೆಸುವ ಪಾಪವಿದೆ. ಈ ಪಾಪ ಮಾಡುವವರಿಗಾಗಿ ಪ್ರಾರ್ಥಿಸಬೇಕೆಂದು ನಾನು ಹೇಳುತ್ತಿಲ್ಲ; <sup>17</sup>ನಿಂತಿಗೆ ವಿರುದ್ಧವಾದುದೆಲ್ಲಾ ಪಾಪವಾಗಿದೆ. ಆದರೆ ಶಾಶ್ವತ ಮರಣದ ಕಡೆಗೆ ಕೊಂಡೊಯ್ದಿರುವ ಪಾಪವೂ ಇದೆ.

<sup>18</sup>ದೇವರಿಂದ ಹೊಸದಾಗಿ ಹುಟ್ಟಿದವನು ಪಾಪದಲ್ಲೇ ಮುಂದುವರಿಯುವುದಿಲ್ಲವೆಂದು ನಮಗೆ ತಿಳಿದಿದೆ. ದೇವರ ಮಗನಾದ ಯೇಸು ಅವನನ್ನು ಸುರಕ್ಷಿತವಾಗಿ ಕಾಬಾಡುತ್ತಾನೆ. ಕೆಡುಕನು ಅವನಿಗೆ ಕೇಳು ಮಾಡಲಾಗುವುದಿಲ್ಲ. <sup>19</sup>ನಾವು ದೇವರಿಗೆ ಸೇರಿದವರೆಂಬುದು ನಮಗೆ ತಿಳಿದಿದೆ. ಆದರೆ ಈ ಲೋಕವು ಕೆಡುಕನ ವಶದಲ್ಲಿದೆ. <sup>20</sup>ದೇವರ ಮಗನು ಬಂದಿ ರೂಪೆಂಬುದು ನಮಗೆ ತಿಳಿದಿದೆ. ದೇವರ ಮಗನು ನಮಗೆ ತಿಳಿ ವಳಿಕೆಯನ್ನು ದಯವಾಲಿಸಿರುವನು. ಈಗ ನಾವು ದೇವರನ್ನು ತಿಳಿದುಕೊಳ್ಳಬೇಲ್ಲವು. ಸತ್ಯವಾಗಿರುವಾತನು ದೇವರೇ. ಸತ್ಯ ದೇವರಲ್ಲಿಯೂ ಮತ್ತು ಆತನ ಮಗನಾದ ಯೇಸು ಕ್ರಿಸ್ತನಲ್ಲಿಯೂ ನಾವು ನೆಲ್ಲಿಸಿದ್ದೇವೆ. ಆತನು ಸತ್ಯದೇವರಾ ನಿತ್ಯಜೀವವಾ ಆಗಿದ್ದಾನೆ. <sup>21</sup>ಆದ್ದರಿಂದ ಸ್ಥಿರ ಮಕ್ಕಳೇ, ನೀವು ಸುಳ್ಳದೇವರುಗಳಿಂದ ದೂರವಾಗಿರಿ.

# License Agreement for Bible Texts

**World Bible Translation Center**  
**Last Updated: September 21, 2006**

Copyright © 2006 by World Bible Translation Center  
All rights reserved.

## **These Scriptures:**

- Are copyrighted by World Bible Translation Center.
- Are not public domain.
- May not be altered or modified in any form.
- May not be sold or offered for sale in any form.
- May not be used for commercial purposes (including, but not limited to, use in advertising or Web banners used for the purpose of selling online add space).
- May be distributed without modification in electronic form for non-commercial use. However, they may not be hosted on any kind of server (including a Web or ftp server) without written permission. A copy of this license (without modification) must also be included.
- May be quoted for any purpose, up to 1,000 verses, without written permission. However, the extent of quotation must not comprise a complete book nor should it amount to more than 50% of the work in which it is quoted. A copyright notice must appear on the title or copyright page using this pattern: "Taken from the HOLY BIBLE: EASY-TO-READ VERSION™ © 2006 by World Bible Translation Center, Inc. and used by permission." If the text quoted is from one of WBTC's non-English versions, the printed title of the actual text quoted will be substituted for "HOLY BIBLE: EASY-TO-READ VERSION™." The copyright notice must appear in English or be translated into another language. When quotations from WBTC's text are used in non-saleable media, such as church bulletins, orders of service, posters, transparencies or similar media, a complete copyright notice is not required, but the initials of the version (such as "ERV" for the Easy-to-Read Version™ in English) must appear at the end of each quotation.

Any use of these Scriptures other than those listed above is prohibited. For additional rights and permission for usage, such as the use of WBTC's text on a Web site, or for clarification of any of the above, please contact World Bible Translation Center in writing or by email at [distribution@wbtc.com](mailto:distribution@wbtc.com).

World Bible Translation Center  
P.O. Box 820648  
Fort Worth, Texas 76182, USA  
Telephone: 1-817-595-1664  
Toll-Free in US: 1-888-54-BIBLE  
E-mail: [info@wbtc.com](mailto:info@wbtc.com)

**WBTC's web site** – World Bible Translation Center's web site: <http://www.wbtc.org>

**Order online** – To order a copy of our texts online, go to: <http://www.wbtc.org>

**Current license agreement** – This license is subject to change without notice. The current license can be found at: <http://www.wbtc.org/downloads/biblelicense.htm>

**Trouble viewing this file** – If the text in this document does not display correctly, use Adobe Acrobat Reader 5.0 or higher. Download Adobe Acrobat Reader from:  
<http://www.adobe.com/products/acrobat/readstep2.html>

**Viewing Chinese or Korean PDFs** – To view the Chinese or Korean PDFs, it may be necessary to download the Chinese Simplified or Korean font pack from Adobe. Download the font packs from:  
<http://www.adobe.com/products/acrobat/acrasianfontpack.html>